

“ಹೊಳರಾಡಿ”

ಕೃಷ್ಣಪುರಮಾರ್ ಶಮ್ರ

ಸರ್ಕಾರಿ ಪ್ರಾಥಮಿಕ ಶಾಲೆ, ರವೀಂದ್ರ ನಗರ್, ರುದ್ರಪುರ್ಬಾಳ್
ಉದ್ಯಾಸಿಂಗ್‌ನಗರ್ ಜಿಲ್ಲೆ, ಉತ್ತರಾಖಂಡ್

ಇತರ ಅನೇಕ ಜಿಲ್ಲೆ ಕೇಂದ್ರಗಳಿಗೆ ಹೋಲಿಸಿದರೆ ರುದ್ರಪುರ್ ಹೆಚ್ಚು ನಗರೀಕರಣಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅದು SIIDCUL¹ ಕೇರಾರಿಕಾ ಪ್ರದೇಶದಿಂದಾಗಿ ಪಂತನಗರ್‌ನಲ್ಲಿ ಒಂದು ಕೇರಾರಿಕಾ ಕೇಂದ್ರವಾಗಿದೆ. ಅಲ್ಲಿ ಹಲವಾರು ಪ್ರಮುಖ ಕಂಪನಿಗಳು ಕಾರ್ಬಾರ್ನಿನೆಂಬ ಸ್ಥಾಪಿಸಿವೆ. ಇದರ ಪರಿಣಾಮವಾಗಿ ಉತ್ತರಪ್ರದೇಶ, ಬಿಹಾರ ಮತ್ತು ಡಿಶಿಶಾ ರಾಜ್ಯಗಳಿಂದ ಅನೇಕ ಕುಶಲ ಹಾಗೂ ಅರೆ-ಕುಶಲ ಕಾರ್ಮಿಕರು ಮತ್ತು ಕೊಲಿ ಕೆಲಸಗಾರರು ಉದ್ಯೋಗದ ಸಲುವಾಗಿ ಒಂದು ರುದ್ರಪುರದಲ್ಲಿ ನೆಲೆಸಿದ್ದಾರೆ. ರವೀಂದ್ರ ನಗರ್ ಎಂಬುದು ರುದ್ರಪುರ್ ಒಳಗಿನ ಒಂದು ಸಣ್ಣ ಬಸ್ತಿಯಾಗಿದ್ದು ಈ ಕೇರಾರಿಕೆಯ ಕಾರ್ಮಿಕರಲ್ಲಿ ಒಮ್ಮೆತೇಕರಿಗೆ ಆಸರೆಯಾಗಿದೆ. ಇಂತಹ ವಾಸ್ತವಿಕಗಳು ಸಾಮಾನ್ಯವಾಗಿ ಚಹಾ ಮಾರುವರು, ಪಕೋಡ, ಮೋಮೋ ವ್ಯಾಪಾರಿಗಳು ಮುಂತಾದವರಿಗೆ ಜೀವನೋಪಾಯವನ್ನು ಕಲ್ಪಿಸಿಕೊಟ್ಟಿರುವುದು ಅಸಹಜವೇನಲ್ಲ. ಈ ಮೊಹಲ್ಲೆ ತನ್ನದೇ ಆದ ಕರಾಳ ಮುಖವನ್ನೂ ಹೊಂದಿದೆ. ಕುದಿತ, ಜೂಜಾಟ, ಮಾದಕ ವಸ್ತುಗಳ ಮಾರಾಟ, ಸಣ್ಣ ಪಟ್ಟಣದ ಹಿಂಸೆಯ ಫಟನೆಗಳು, ಸುಲಿಗೆ, ಗೂಂಡಾಗಿರಿ ಮುಂತಾದ ವಿದ್ಯಮಾನಗಳಿಗೂ ಸಾಕ್ಷಿಯಾಗಿದೆ.

ರವೀಂದ್ರನಗರ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ-ಗತಿಯನ್ನು ಅಧ್ಯ ಮಾಡಿಕೊಳ್ಳಲು ಈ ಹಿನ್ನೆಲೆಯನ್ನು ತಿಳಿದುಕೊಳ್ಳುವ ಅಗತ್ಯವಿದೆ. ಈ ಶಾಲೆಯು ಎದುರಿಸುತ್ತಿರುವ ಸಾಮಾನ್ಯವಾಗಿ ಇತರ ಸರ್ಕಾರಿ ಶಾಲೆಗಳಿಗಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿವೆ. ಆದರೆ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶೀಕ್ಷಣವನ್ನೂ ದರ್ಶಿಸುವ ಉದ್ದೇಶವು ಒಂದೇ ಆಗಿದೆ. ಶಾಲೆಯೇನೂ ತುಂಬಾ ಹಳೆಯದಲ್ಲ. ಅದನ್ನು 2008ರಲ್ಲಿ ಸಾಫ್ಟಿಸಲಾಗಿದೆ. ಸುಮಾರು ನೂರು ಮಕ್ಕಳು ದಾಖಿಲಾಗಿದ್ದು ಇಬ್ಬು ಶೀಕ್ಷಕರಿದ್ದಾರೆ. ಅವರಲ್ಲಿಬ್ಬರು ಹಿಂದೆ ‘ಶಿಕ್ಷಣ ಮಿಶ್ರ’ (ಅರೆ-ಕಾಲಿಕ ಶೀಕ್ಷಕರು)ರಾಗಿದ್ದರು. ಶಾಲೆ ಸಾಫ್ಟಿತವಾದ ಮೇಲೆ ಸ್ವಲ್ಪ ದಿನಗಳಲ್ಲಿ ಕೆರೀಕ ನಿರ್ದಿ ಶಮ್ರ (KNS) ಎಂಬುವವರನ್ನು ಈ ಶಾಲೆಗೆ ನೇಮಕಾತಿ ಮಾಡಿಕೊಳ್ಳಲಾಯಿತು. ಒಂದು ಆಡಳಿತ ಸಂಸ್ಥೆಯ ಹಾಗೂ ಒಂದು ವೈದ್ಯಕೀಯ ಕಾಲೇಜಿನ ಆಡಳಿತವನ್ನು ನಿರ್ವಹಿಸಿದ ಅನುಭವ ಅವರಿಗಿತ್ತು. ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ಬಿ.ಎಡ್. ಪದವೀಧರರಾಗಿದ್ದ ಕೆನ್ಸೋಎಸ್ ಬಲುಬೇಗ ತಾವು ಎದುರಿಸಬೇಕಾದ ಕರಿಣ ಪರಿಸ್ಥಿತಿಯನ್ನು ಹಾಗೂ ಸಾಮಾನ್ಯವಾದಿಕೊಂಡರು. ನಿಯೋಜಿತ ಮುಖ್ಯ ಶೀಕ್ಷಕರಾಗಿದ್ದ ಅವರು ಶಾಲೆಯು

1 State Infrastructure and Industrial Development Corporation of Uttarakhand Ltd., a Government of Uttarakhand Enterprise.

ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಶಕ್ತಿ ಮೀರಿ ಶ್ರಮಿಸಿದರು. 2011ರಲ್ಲಿ ದಾಖಲಾತಿಯು ನೂರ ಇವತ್ತಾರಕ್ಕೇರಿದರೂ ಪ್ರಾಥಮಿಕ ಶಾಲೆಯ ವರ್ಯೋಮಾನದ ಅನೇಕ ಬಾಲಕರು ದಾಖಲಾಗಿರಲಿಲ್ಲ, ಅವರನ್ನು ಮನೆಯವರು ದುಡಿಮೆಗೆ ಬಳಸಿಕೊಳ್ಳುತ್ತಿದ್ದರು. ಇನ್ನು ಕೆಲವು ಹುಡುಗರು ಸಣ್ಣ ಪುಟ್ಟ ಸಮಾಜ ವಿರೋಧಿ ಕೃತ್ಯಾರ್ಥಕರು ತೋಡಗಿ ಸ್ಥಳೀಯ ರೌಡಿ ಗುಂಪಿನ ಓವರ್ ಮುಖ್ಯಸ್ಥಳಿಗೆ ಸಹಾಯ ಮಾಡುತ್ತಿದ್ದರು. ಆ ಮಹಿಳಾ ರೌಡಿ ಅಲ್ಲಿ ಈಗಲೂ ಸಕ್ರಿಯವಾಗಿದ್ದಾಗೆ.

ಕೆನೊವೋರಿಗೆ ತಮ್ಮ ಮಿತಿಗಳ ಅರಿವಿತ್ತು. ಅವರು ಒಳ್ಳೆಯ ಆಡಳಿತಗಾರರೂ ಪ್ರಾಮಾಣಿಕ ಶಿಕ್ಷಕರೂ ಆಗಿದ್ದರು ಎಂಬುದು ನಿಜ; ಆದರೆ ಅವರಿಗೆ ಶಾಲೆಗೆ ಬೇಕಾದ ಹೆಚ್ಚಿನ ಸೌಲಭ್ಯಗಳನ್ನು ಕೇಳಿ ಪಡೆಯುವಂತಹ ಬಲವಾದ ವ್ಯಕ್ತಿತ್ವವಿರಲಿಲ್ಲ ಅಥವಾ ಸಮುದಾಯದಿಂದ ಬೆಂಬಲ ಸ್ಕ್ಯಾಟ್‌ತು ಎಂಬ ವಿಶ್ಲಾಸವೂ ಅವರಿಗೆ ಇರಲಿಲ್ಲ. ಶಾಲೆಗೆ ಓವರ್ ಮುನ್ಸುಗ್ರಿ ಕೆಲಸ ಮಾಡುವ ಧ್ಯೇಯಶಾಲೆ ನಾಯಕನ ಆವಶ್ಯಕತೆಯಿದೆ ಎಂಬುದನ್ನು ಅವರು ಮನಗಂಡಿದ್ದರು. ಒಂದು ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಕೃಷ್ಣಕುಮಾರ್ ಶರ್ಮ (KKS) ಎಂಬುವರ ಬಗ್ಗೆ ತಿಳಿದು ಅಲ್ಲೇ ಅವರನ್ನು ಭೇಟಿಯಾದರು. ಶರ್ಮ ಗದರ್ಪುರ್ ಎಂಬಲ್ಲಿ ಶಿಕ್ಷಕರಾಗಿದ್ದರು. ಅವರು ಕೆನೊವೋರಿಗೆ ಅನೇಕ ರೀತಿಯಲ್ಲಿ ವಿರುದ್ಧ ಗುಣಗಳ ವ್ಯಕ್ತಿಯಾಗಿದ್ದರು. ಮುಖ್ಯಮರೆ ಇಲ್ಲದ, ಚುರುಕು ಬುದ್ಧಿಯ ನೇರ ವ್ಯಕ್ತಿಯಾಗಿದ್ದರು. 1993ರಲ್ಲಿ ಶಿಕ್ಷಣ ಇಲಾಖೆಯನ್ನು ಸೇರಿದಾಗಿನಿಂದಲೂ ಕೃಷ್ಣಕುಮಾರ್ ಶರ್ಮ ಅವರ ವ್ಯಕ್ತಿಪಡ್ಡ ಹಾಗೇ ಇತ್ತು “ಸಂಘರ್ಷಕ್ಕಿಳಿದರೆ ಸತ್ಯವು ಜಯಸುತ್ತದೆ” ಎಂದು ಅವರು ಒಂದು ಬಗೆಯ ನಾಟಕೀಯ ಶೈಲಿಯಲ್ಲಿ ಹೇಳುತ್ತಿದ್ದರು. ಗದರ್ಪುರದ ಒಂದು ಪ್ರಾಥಮಿಕ ಶಾಲೆಯಲ್ಲಿ ಆರು ವರ್ಷ ಕೆಲೆದ ಬಳಿಕ (2007-13) ಕೃಷ್ಣಕುಮಾರ್ ಶರ್ಮರನ್ನು ಅವರ ಬಡ್ಡಿಯನ್ನು ಕಡೆಗೆಸಿ ಸಣ್ಣ ಶಾಲೆಯೊಂದಕ್ಕೆ ವರ್ಗಾವಣೆ ಮಾಡಲಾಯಿತು. ಅವರು ಇದರ ವಿರುದ್ಧ ಸವಾಲೆಸೆದು ಗೆಲುವು ಸಾಧಿಸಿ ರವೀಂದ್ರ ನಗರಕ್ಕೆ ಮುಖ್ಯ ಶಿಕ್ಷಕರಾಗಿ ಬಡ್ಡಿ ಪಡೆದರು. ರವೀಂದ್ರ ನಗರಕ್ಕೆ ಅವರ ವರ್ಗಾವಣೆ ಒಂದು ಶಿಕ್ಕೆ ಎಂದು ಮೇಲಧಿಕಾರಿಗಳು ಭಾವಿಸಿದರು. ಅದರಿಂದ ಅವರು ಉಡುಗಿಯೇ ಹೋಗುತ್ತಾರೆ ಎಂಬುದು ಅವರ ಎಣಿಕೆಯಾಗಿತ್ತು. ಆದರೆ ಕೇರಿನಿಧಿ ಶರ್ಮ ಅವರನ್ನು ಅಲ್ಲಿಗೆ ಆಮಂತ್ರಿಸಿದ್ದರೆಂಬುದು ಅಧಿಕಾರಿಗಳಿಗೆ ತಿಳಿದಿರಲಿಲ್ಲ. ಕೃಷ್ಣಕುಮಾರ್ ಶರ್ಮ ಕಣ್ಣ ಮಿಟಿಕೆಸುತ್ತಾ ಹೇಳುತ್ತಾರೆ— “ರುದ್ರಪುರ್ ನನ್ನ ಸ್ವಂತ ಉರ್ಬಂದು ಅವರಿಗೆ ಗೊತ್ತಿರಲಿಲ್ಲ. ಮೇಲಾಗಿ ಇಲ್ಲಿ ನನಗೆ ಬಡ್ಡಿಯೂ ಸಿಕ್ಕಿತ್ತು.”

ಅವರು ರವೀಂದ್ರ ನಗರಕ್ಕೆ ಬಂದ ಕೂಡಲೇ ಇಬ್ಬರು ಶಿಕ್ಷಕರೂ ಜೊತೆಗೂಡಿ ಶಾಲೆಯ ಸ್ಥಿತಿಗಳಿಗಳ ಅವಲೋಕನ ಮಾಡಿದರು. ತಮ್ಮ ಮುಂದಿರುವ ಸವಾಲನ್ನು ಧ್ಯೇಯದಿಂದಲೂ ನವೀನ ತಂತ್ರಗಳಿಂದಲೂ ಎದುರಿಸಬೇಕೆಂದು ಕೆಕೆವೋ ಅಧ್ಯಕ್ಷಾಧಿಕೀಯರು; ಸವಾಲುಗಳು ಅವರಿಗೆ ಇಷ್ಟದ ವಿಷಯವೂ ಕೂಡಾ. ಮೊದಲ ಹೆಚ್ಚಿಯಾಗಿ ಶಾಲಾ ಸೌಲಭ್ಯಗಳನ್ನು ಸುಧಾರಿಸಲು ಜನರನ್ನೂ ಸಂಪನ್ಮೂಲಗಳನ್ನೂ ಸೇರಿಸಲು ತೀವ್ರಾನಿಸಿದರು. ಕೆಲವು ವಿಶಾಲ ಹೃದಯ ಕ್ರೀಡೆಗಳನ್ನು ಮಿಗಳನ್ನು

ಗುರುತಿಸಿ ಅವರ ನೆರವಿನಿಂದ ಶಾಲೆಯ ಸ್ತು ಆವರಣ ಗೋಡೆಯನ್ನು ಕಟ್ಟಿಸಿದರು. ಈ ಹಿಂದೆ ಪ್ರವಾಹ ಸಮಯದಲ್ಲಿ ನದಿಯ ನೀರು ಆವರಣದಲ್ಲಿಲ್ಲ ನುಗ್ಗಿ ತೊಂದರೆಯಾಗುತ್ತಿತ್ತು. ಗೋಡೆಯ ನಿರ್ಮಾಣದೊಂದಿಗೆ ತೊಂದರೆ ನಿವಾರಣೆಯಾಯಿತು. ಶೌಚಾಲಯವನ್ನು ಅಡುಗೆ ಮನೆಯನ್ನೂ ಕಟ್ಟಿಸಲಾಯಿತು.

ಇಷ್ಟ ಕೆಲಸಗಳಾದ ಮೇಲೆ ಕೆಕೆವ್ಸ್‌ ಅವರು ಎಲ್ಲರಿಗೂ ನಿಜ್ಞಭವ್ಯಾ ಧೀರವೂ ಆದ ಒಂದು ಸಂದೇಶವನ್ನು ರವಾನಿಸಿದರು. ‘ಶಾ ಶಾಲೆಗೆ ಬರುವ ಮಕ್ಕಳು ಇಲ್ಲಿ ಸಾಕಷ್ಟು ಶಿಕ್ಷಕರಿದ್ದಾರೋ ಇಲ್ಲವೋ, ಶಾ ಶಾಲೆಯಲ್ಲಿ ಮೂಲ ಸೌಕರ್ಯಗಳು ಇವೆಯೋ ಇಲ್ಲವೋ ಎಂಬುದರ ಬಗ್ಗೆ ಜಿಂತಿಸಬೇಕಾಗಿಲ್ಲ. ತಾವು ಮೊದಲನೇ ಪೀಠಿಗೆಯ ಕಲಿಕೆದಾರರು ಎಂದೂ ಅವರು ಹಿಂಜರಿಯಬೇಕಾಗಿಲ್ಲ. ಇಲ್ಲಿ ಕಲಿಯಲು ಬರುವುದು ಅವರ ಗುರಿಯಾಗಬೇಕು. ಪ್ರತಿಯೊಂದು ಮನುವಿಗೂ ಒಳ್ಳೆಯ ಶಿಕ್ಷಣವನ್ನು ನೀಡುವುದು ನಮ್ಮ ಜವಾಬ್ದಾರಿ.’ ಕೆಕೆವ್ಸ್‌ ಮತ್ತು ಕೆವ್ನೇವ್ಸ್‌ ಇಬ್ಬರೂ ಇಡೀ ಬಸ್ತಿಯನ್ನು ಸುತ್ತಿ ಶಾಲೆಗೆ ಸೇರಿದುವ ಮಕ್ಕಳನ್ನು ಶಾಲೆಗೆ ತರುವ ಯತ್ನ ಮಾಡಿದರು. ಒಂದು ಹಂತದಲ್ಲಿ ಅವರಿಗೆ ಸ್ಥಳೀಯ ಗೂಂಡಾಗಳಿಂದ ಬದರಿಕೆಯೂ ಬಂತು. “ನೀವು ಅನಾವಶ್ಯಕವಾಗಿ ತೊಂದರೆಗಳನ್ನು ಮೃಮೇಲೆ ಎಳೆದುಕೊಳ್ಳುತ್ತಿದ್ದಿರಿ. ಇವರು ನಮ್ಮ ಹುಡುಗರು, ನಮ್ಮ ಕೆಲಸ ಮಾಡುತ್ತಿದ್ದಾರೆ. ಅವರ ತಂಟರೆ ಬರಬೇಡಿ” ಎಂದು ಒಬ್ಬ ಸ್ಥಳೀಯ ಗೂಂಡಾ ಅವರಿಗೆ ಎಚ್ಚರಿಕೆ ನೀಡಿದ. ಆದರೆ ಕೃಷ್ಣಪುರಾ ಶರ್ಮ ವಿಚಲಿತರಾಗಲಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು ಮಾಡಕ ದ್ವಾರಾ, ಖಡಿತ ಮತ್ತು ಕುಟುಂಬಿಕ ಹಿಂಸೆಯ ವಿರುದ್ಧದ ಬೀದಿ ನಾಟಕಗಳನ್ನು ಬಸ್ತಿಯಲ್ಲಿ ನಿಯತವಾಗಿ ಆಡಿಸಿದರು. ತಮ್ಮ ಶಾಲೆಯು ಶೈಕ್ಷಣಿಕ ಪ್ರಸಾರ ಕಾರ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದೆ ಎಂದು ಜನರಿಗೆ ತಿಳಿಸಲು ಅವರು ಈ ಮಾರ್ಗವನ್ನು ಆರಿಸಿಕೊಂಡಿದ್ದರು. ತಮ್ಮ ನಾಟಕೀಯ ಶೈಲಿಯಲ್ಲಿ ಪೋಷಕರೊಂದಿಗೆ ಮಾತನಾಡುತ್ತಾ ಯಾವ ಪೋಷಕರು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸುತ್ತಾರೋ ಅಂತಹವರ ಮಕ್ಕಳನ್ನು ಮಾತ್ರ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ; ಇನ್ನುಳಿದವರು ಬೇರೆ ಶಾಲೆಗಳಿಗೆ ಹೋಗಬಹುದು ಎಂದು ಹೇಳಿದರು. ಪೋಷಕರನ್ನು ಓಲ್ಯೆಸುವ ಮೂಲಕ ಅವರ ಮಕ್ಕಳನ್ನು ಕಳುಹಿಸುವಂತೆ ಬೇಡುವ ಬದಲಾಗಿ ಅವರು ಪೋಷಕರು ಶಿಕ್ಷಣವನ್ನು ಗಂಭೀರವಾಗಿ ಪರಗಣಿಸಿದ್ದರೆ ತಮ್ಮ ಶಾಲೆಯಲ್ಲಿ ಅಂತಹವರ ಮಕ್ಕಳಿಗೆ ಸ್ಥಳೆವಲ್ಲವೆಂದು ಹೇಳಿದ್ದರು.

ಶಾಲೆಯ ಒಳಗೆ ಕೆಕೆವ್ಸ್‌ ಹಾಗೂ ಕೆವ್ನೇವ್ಸ್‌ ಇಬ್ಬರೂ ಮಕ್ಕಳನ್ನು ತುಂಬಾ ಅಕ್ಷರೆಯಿಂದಲೂ ಜತನದಿಂದಲೂ ನೋಡಿಕೊಳ್ಳುತ್ತಿದ್ದರು. ಈ ಮಕ್ಕಳಲ್ಲಿ ಬಹುತೇಕರು ಬಡ ಹಾಗೂ ಕಷ್ಟಕರ ಸ್ಥಿತಿಯಲ್ಲಿರುವ ಕುಟುಂಬಗಳಿಂದ ಬಂದವರು ಎಂಬ ಸಂಪರ್ಕ ಅರಿವು ಅವರಿಗೆ ಇತ್ತು. ಈ ಮದ್ದೆ ಶಿಕ್ಷಾಮಿತ್ರರಾಗಿದ್ದ ರಾಜಕುಮಾರಿ ಎಂಬುವರನ್ನು ಖಾಯಿಂ ನೆಲೆಯ ಸಹಾಯಕ ಶಿಕ್ಷಕರಾಗಿ ಮತ್ತು ಇನ್ನೊಂದು ಶಿಕ್ಷಕಿಯಾಗಿ ಗೀತಾ ಎಂಬುವರನ್ನು ಹತ್ತಿರದ ಶಾಲೆಯೊಂದರಿಂದ ನಿಯೋಜನೆಯ ಮೇರೆಗೆ ಕರೆಸಿಕೊಳ್ಳುವಲ್ಲಿ ಕೆಕೆವ್ಸ್‌ ಅವರು ಯಶಸ್ವಿಯಾದರು. 2017ರಲ್ಲಿ

ದಾಖಲಾತಿಯು 187ಕ್ಕೆ ಏರಿತು (ನೂರಾಹತ್ತು ಮುಡುಗಿಯರು ಹಾಗೂ ಎಪ್ಪತ್ತೇಳು ಬಾಲಕರು). ಅದರೆ ಆ ಉರಿನಲ್ಲಿ ಇನ್ನೂ ಅನೇಕ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ವಿಷಯ ಕೆಕೆವ್ಸ್ ಅವರಿಗೆ ತಿಳಿದಿತ್ತು. ಈ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನಗಳನ್ನು ಅವರು ಮಾಡದೆ ಬಿಡಲಿಲ್ಲ.

ಈ ಶಾಲೆಯೊಳಗೆ ಶಿಕ್ಷಕರ ಗಮನವು ಕಲಿಕೆಯ ಮೇಲೆ ಕೇಂದ್ರೀಕೃತವಾಗಿತ್ತು; ಏನೇ ಬಂದರೂ ತಮ್ಮ ಶಾಲೆಯ ಮಕ್ಕಳು ಕಂತಪಾಠ ಪದ್ಧತಿಯ ದಾಸರಾಗಬಾರದೆಂಬ ದೃಢವಾದ ಸಂಕಲ್ಪ ಇಬ್ಬರೂ ಶರ್ಮರದ್ವಾಗಿತ್ತು. ಕೆಕೆವ್ಸ್ ಹೀಗೆ ಹೇಳುತ್ತಾರೆ: ‘ಸಾಂಪ್ರದಾಯಿಕ ವಿಧಾನದ ಪರೀಕ್ಷೆಗಳಲ್ಲಿ ನನ್ನ ಶಾಲೆಯ ಮಕ್ಕಳಿಗೆ ಸಾಧಾರಣ ಮಟ್ಟದ ಅಂಕವ್ಯೋ ದೊರೆತೀತು ಎಂಬ ಅರಿವು ನಮಗಿದೆ. ಮಕ್ಕಳು ಎಪ್ಪು ಚೆನ್ನಾಗಿ ಕಂತಪಾಠ ಮಾಡಿದ್ದಾರೆ, ಅದು ಯಾವ ಪ್ರಮಾಣದಲ್ಲಿ ಉತ್ತರ ಪ್ರಶ್ನಿಗೆ ವರ್ಗಾವಳಣೆಯಾಗುತ್ತದೆ ಎಂಬುದನ್ನ್ಯೋ ಈ ಪರೀಕ್ಷೆಗಳು ಅಳೆಯುವುದೇ ಅದಕ್ಕೆ ಕಾರಣ. ನಮ್ಮ ಮಕ್ಕಳು ವಿಷಯದ ಮೂಲ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡು ಅದನ್ನು ತಮ್ಮದೇ ಮಾತುಗಳಲ್ಲಿ ಅಭಿವೃದ್ಧಿಪಡಿಸಲು ಸಮರ್ಥರಾಗಬೇಕೆಂಬುದು ನಮ್ಮ ಉದ್ದೇಶ. ಮಕ್ಕಳು ಪ್ರಶ್ನೆ ಕೇಳಬೇಕು, ಪ್ರಶ್ನೆ ಕೇಳುವುದಿಲ್ಲ ಎಂದಾದರೆ ನಾವು ಚೆನ್ನಾಗಿ ಕಲಿಸುವುದಿಲ್ಲ ಎಂದೇ ಅರ್ಥ; ಅಂದರೆ ನಮ್ಮ ಶಾಲೆಯ ಶೈಕ್ಷಣಿಕ ವ್ಯವಸ್ಥೆ ಸೋಲುತ್ತಿದೆ ಎಂದೂ ಅರ್ಥ.’ ಇಲ್ಲಿನ ಶಿಕ್ಷಕರು ಅತ್ಯಂತ ಶ್ರಮವಹಿಸಿ ಪ್ರತಿಯೊಂದು ಮಗುವಿನ ಕಲಿಕೆಯನ್ನು ವಿವರವಾಗಿ ಪ್ರಗತಿಯ ದಾಖಲೆಯಲ್ಲಿ ದಾಖಲಿಸಿರುತ್ತಾರೆ. ಪ್ರತಿಯೊಂದು ಮಗುವೂ ಕಲಿಯುವುದನ್ನು ಖಾತ್ರಿ ಪಡಿಸುವುದು ಒಂದು ನಿಜವಾದ ಸಾಳೆಂಬುದು ಈ ದಾಖಲೆಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಈ ಕಲಿಕೆಯ ಪ್ರಗತಿಯ ದಾಖಲೆಗಳು ಶಿಕ್ಷಕರ ಮೌಲ್ಯಮಾಪನದ ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತವೆ. ಇವು ಇತರರನ್ನು ಮೆಚ್ಚಿಸುವುದಕ್ಕಿಲ್ಲ. ಕೇರ್ತಿ ನಿಧಿ ಶರ್ಮ ಹೀಗೆ ಹೇಳುತ್ತಾರೆ – “ಸರಾಸರಿ ಹಾಜರಾತಿ ಪ್ರಮಾಣ ಸುಮಾರು ಶೇಕಡ 75ರಷ್ಟಿದೆ. ಮದುವೆ, ಹಬ್ಬ ಮುಂತಾದ ಸಂದರ್ಭಗಳಲ್ಲಿ ಅದು ಮತ್ತಪ್ಪು ಕಡಿಮೆಯಾಗುತ್ತದೆ. ಆಗ ಮಕ್ಕಳು ದೀರ್ಘಕಾಲ ತಮ್ಮ ಸ್ವಂತ ಉರುಗಳಿಗೆ ಹೋಗುತ್ತಾರೆ. ಕೆಕೆವ್ಸ್ ಹೇಳುತ್ತಾರೆ, ‘ಮಕ್ಕಳು ಕಲಿಕೆಯನ್ನು ಪ್ರೀತಿಸುವಂತಾಗಬೇಕು. ಪುಸ್ತಕ ಓದುವುದು ಅವರಿಗೆ ಇಷ್ಟವಾಗಬೇಕು. ಹೊಸ ವಿಷಯ ತಿಳಿದುಕೊಳ್ಳುವ ಕುತೂಹಲ ಅವರಲ್ಲಿ ಮೂಡಬೇಕು. ನಮಗೆ ಬೇಕಾದ್ದ ಏನು? ಮಕ್ಕಳು ಕಲಿಕೆಯಲ್ಲಿ ಮುಂದುವರಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮಾಡುಗಿಯರೂ ಕಲಿಕೆಯನ್ನು ಮುಂದುವರಿಸಬೇಕು. ನಮ್ಮಲ್ಲಿ ಐದನೇ ತರಗತಿ ಪೂರ್ವಸ್ಥಿತಿ ಮಕ್ಕಳನ್ನು ನಾವು ಕರೆದೊಯ್ದು ಹಿರಿಯ ಪ್ರಾಧಮಿಕ ಶಾಲೆಗಳಲ್ಲಿ ಆರನೇ ತರಗತಿಗೆ ಸೇರಿಸುತ್ತೇವೆ.’”

ಪೌಂಡೇಷನ್ ಜೊತೆಗಿನ ಕೆಕೆವ್ಸ್ ಅವರ ಸಂಬಂಧ ಕುತೂಹಲಕರವಾದದ್ದು. “ಕಲಿಕೆ ಖಾತ್ರಿ ಕಾರ್ಯಕ್ರಮವು (Program - LGP ಪದ್ಧತಿ ನೋಡಿ) ಉಧಮಾಸಿಂಗಾಗಿ ನಗರದಲ್ಲಿ ಜಾರಿಯಾದ ದಿನಗಳಲ್ಲಿ ಪೌಂಡೇಷನ್ ಮೊತ್ತ ಮೊದಲು ಕಾರ್ಯವನ್ನು ಪ್ರಾರಂಭಿಸಿದಾಗ ಕೃಷ್ಣಕುಮಾರ್ ಶರ್ಮರು ಬಾಜ್‌ಪುರ್ ಬ್ಲಾಕ್‌ನ

ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದರು. ಅವರಿಗೆ ಫೋಂಡೇಷನ್‌ನ ಉದ್ದೇಶಗಳ ಬಗ್ಗೆ ಆತಂಕಗಳಿದ್ದವು. 2007ರಲ್ಲಿ ಗದರ್ಪುರಕ್ಕೆ ಹೋದ ಮೇಲೆ ಫೋಂಡೇಷನ್ ಕಲಿಕಾ ಮೌಲ್ಯಮಾಪನ ಸುಧಾರಣೆಯ ಕಾರ್ಯಕ್ರಮವನ್ನು ಪರಿಚಯಿಸಿದ ರೀತಿಯನ್ನು ನೋಡಿ ಅವರಿಗೆ ಮನವರಿಕೆಯಾಯಿತು. ತನ್ನ ಗ್ರಹಿಕೆ ತಪ್ಪಾಯಿತೆಂಬ ಭಾವ ಅವರಲ್ಲಿ ಮೂಡಿ ಶಿಕ್ಷಕರ ಸಂಘದ ಅಧ್ಯಕ್ಷ ಸಾಫ್ನಕ್ಸೆ ರಾಜೀನಾಮೆ ಹೊಟ್ಟು ಈ ಕಾರ್ಯಕ್ರಮದಲ್ಲಿ ಪ್ರಾರ್ಥ ಮನಸ್ಸಿನಿಂದ ತೊಡಗಿಕೊಂಡರು. ಭಾರದ್ವಾಜ್ ಎಂಬವರು ಆಗ ಗದರ್ಪುರದ ಬಿಜ್ಞ ಆಗಿದ್ದ ಅವರೊಬ್ಬ ಸಜ್ಜನರಾಗಿದ್ದರು; ಕೆಕೆವ್ಸ್ ಅವರು ಭಾರದ್ವಾಜರನ್ನು ಗುರುವೆಂದು ಭಾವಿಸಿ ಗೌರವಿಸುತ್ತಿದ್ದರು. ಅವರಿಭೂರೂ ಸೇರಿ ಬಳ್ಳಕ್ ಸಂಪನ್ಮೂಲ ಕೇಂದ್ರ (BRC)ವನ್ನು ಶಿಕ್ಷಕರ ನಡುವಿನ ಶೈಕ್ಷಣಿಕ ಚರ್ಚಾಗಳಿಗಾಗಿ ಮೀಸಲಾದ ಒಂದು ಕ್ರಿಯಾಶೀಲ ಕೇಂದ್ರವನ್ನಾಗಿ ಮಾಡಲು ಮುಂದಾದರು.

‘ಆ ದಿನಗಳಲ್ಲಿ ವಾಟ್ಸ್‌ಪ್ರೋ ಇರಲಿಲ್ಲ. ನಾವು ಬಿಆರ್‌ಸಿಯಲ್ಲಿ ಸಭೆ ಕರೆದಾಗ ಪ್ರತಿಯೊಬ್ಬ ಶಿಕ್ಷಕನಿಗೂ ಪೂರ್ವ ಕರೆ ಮಾಡಿ ತಿಳಿಸಬೇಕಾಗಿತ್ತು. ಶಿಕ್ಷಕರು ಬರಲು ಪ್ರಾರಂಭಿಸಿದರು. ಎಲ್ಲ ಸಭೆಗಳನ್ಮೂಲ ಶಾಲೆ ಮುಗಿದ ಮೇಲೆ ನಡೆಸಲಾಗುತ್ತಿತ್ತು. ಶಿಕ್ಷಕರ ಸಂಘವು ಇದನ್ನು ವಿರೋಧಿಸಿತು. ಆದರೆ ನಾವು ಅದನ್ನು ಲೆಕ್ಕಿಸಲಿಲ್ಲ. ಸಹಾಯಕ ಬಳ್ಳಕ್ ಸಂಪನ್ಮೂಲ ಅಧಿಕಾರಿ (ABRC) ಅನೂಪ್ ದತ್ತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಭಾರದ್ವಾಜ್ ಅವರ ವರ್ಗಾವಳಿಯ ಅನಂತರವೂ ಅದನ್ನು ಮುಂದುವರಿಸಿದೆವು’ ಎಂದು ಕೆಕೆವ್ಸ್ ಪ್ರಾರಂಭದ ದಿನಗಳಲ್ಲಿ ಈ ಶೈಕ್ಷಣಿಕ ಸುಧಾರಣೆಯ ಪ್ರಯತ್ನದ ಕಾರ್ಯತ್ವದ ಮುಂದಿಟ್ಟರು. ಬಹುದಿನಗಳ ಅನಂತರ ಗದರ್ಪುರಾನಲ್ಲಿ ಸ್ವಯಂ ಶಿಕ್ಷಕರ ವೇದಿಕೆ (VTF) ಪ್ರಾರಂಭವಾದಾಗ ಕೃಷ್ಣಕುಮಾರ್ ಶರ್ಮರವರು ತಪ್ಪದೆ ಭಾಗವಹಿಸುವ ಸತ್ಯಿಯ ಸದಸ್ಯರಾಗಿದ್ದು ತಮಗೆ ಆಸಕ್ತಿಯಿಂತ್ರಿಂದ ವಿಷಯಗಳಲ್ಲಿ ಚರ್ಚೆಯನ್ನು ಮುನ್ನಡೆಸುತ್ತಿದ್ದರು. “ಈಗ ವಿಟಿಫ್ ಭದ್ರವಾಗಿ ಬೇರಾರಿದೆ, ಅನೇಕ ಶಿಕ್ಷಕರು ತಮ್ಮ ಮನೆಗಳಿಗೆ ಸಮೀಪದ ಶಿಕ್ಷಕರ ಕಲಿಕಾ ಕೇಂದ್ರ (TLC)ಗಳಲ್ಲಿ ಸೇರುತ್ತಿದ್ದಾರೆ. ಇದೊಂದು ಒಳ್ಳೆಯ ಉಪಕ್ರಮ. ಶಿಕ್ಷಕರಿಗೆ ಇದರಲ್ಲಿ ಆಸಕ್ತಿ ಇದೆ. ಅನೇಕರು ಬರುತ್ತಿದ್ದಾರೆ. ‘ಇನ್ನೋಸೇ ಏಲಿಯೆ’ ಎಂಬ ಕಾರ್ಯಕ್ರಮವನ್ನೂ ಪ್ರಾರಂಭಿಸ್ತೇವೆ. ಅದರಲ್ಲಿ ಸಾಧನೆ ಮಾಡಿರುವ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ...”

ಕೃಷ್ಣಕುಮಾರ್ ಶರ್ಮರು ಭಾವಾ ಬೋಧನೆ ಬಗೆಗಿನ ಬೇಸಿಗೆಯ ಹಾಗೂ ಚೆಲಿಗಾಲದ ಶಿಬಿರಗಳಿರದರಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಅವರು ಉತ್ತಮ ಸುಗಮಗಾರರ (facilitator) ಪಾತ್ರದ ಮೌಲ್ಯವನ್ನು ಗುರುತಿಸಿದರು. ಅವರ ಸಹೋದ್ಯೋಗಿ ಕೇರಿಕ ನಿಧಿ ಶರ್ಮರು ಫೋಂಡೇಷನ್‌ನ ದಿನೇಶಪುರದ ಕಚೇರಿಯಲ್ಲಿ ನಡೆದ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಲ್ಲಿ (SLDP ಪದಸೂಚಿ ನೋಡಿ) ಇಂಗ್ಲಿಷ್ ಭಾವಾ ಬೋಧನೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಫೋಂಡೇಷನ್‌ನ ಉಧಮೋಸಿಂಗ್‌ನಗರದ ಜಿಲ್ಲಾ ಸಂಸ್ಥೆಯು ಶಿಕ್ಷಕರು ಬರದ ಲೇಖನಗಳನ್ನು ಸೇರಿಸಿ ಭಾವಾ ಕಲಿಕೆಗೆ ಸಂಬಂಧಿಸಿದ ಸಂಕಲನವನ್ನು ಹೊರತರಲು

ನಿರ್ದರ್ಶಿಸಿದಾಗ, ಕೃಷ್ಣಕುಮಾರ್ ಶರ್ಮ ಮುಂದಾಳತ್ವ ವಹಿಸಿದರು. ‘ಕೋಶಿಷ್ ಜಾರಿಹ್ಯೆ’ ಎಂಬ ಹೆಸರಿನ ಆ ಸಂಕಲನ ಒಳ್ಳೆಯ ಶಿಕ್ಷಕರನ್ನು ಗುರುತಿಸಿ ಅವರ ಕಾರ್ಯಕ್ಕೆ ಧ್ವನಿಗೂಡಿಸುವ ಪ್ರಯತ್ನ ಎಂದು ಕೆಕೆಎಸ್ ಹೇಳುತ್ತಾರೆ.

ಕೆಕೆಎಸ್ ಮತ್ತು ಕೆಎನ್‌ಎಸ್ ಅವರು ಅತ್ಯಂತ ಆಪ್ತ ಸ್ನೇಹಿತರು. ಕೆಎನ್‌ಎಸ್ ಅವರ ತಂದೆ ಶಾಲೆಯೊಂದರ ನಿವೃತ್ತ ಪ್ರಾಂಶುಪಾಲರಾಗಿದ್ದ ಸಂಸ್ಕೃತ ಶಿಕ್ಷಕರಾಗಿದ್ದರು. ‘ಕೋಶಿಷ್ ಜಾರಿಹ್ಯೆ’ ಸಂಕಲನವನ್ನು ಕೆಕೆಎಸ್ ಅವರು ಈ ಹಿರಿಯರಿಂದ ಬಿಡುಗಡೆ ಮಾಡಿಸಿದರು. ಈ ಇಬ್ಬರು ಶಿಕ್ಷಕರೂ ತಮ್ಮ ಸಂಬಳದಿಂದ ತಿಂಗಳಿಗೆ 2000/-ರೂ.ಗಳಷ್ಟು ಹಣವನ್ನು ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ನೀಡುತ್ತಾರೆ ಎಂಬುದು ನಮಗೆ ಕೆಲವು ಸ್ಥಳೀಯರಿಂದ ತಿಳಿಯಿತು. ಇದನ್ನು ಪ್ರಸ್ತಾಪಿಸಲು ಯತ್ನಿಸಿದಾಗ ಅವರಿಬ್ಬರೂ ಅದನ್ನು ನಿಲ್ದಾಸಿಸಿ “ಇದು ಏನೇನೂ ಅಲ್ಲಿ: ಇನ್ನೂ ಹೆಚ್ಚಿನ ದೇಶಿಗೆ ನೀಡುವ ಸಹ್ಯದರ್ಯಾದ ಸ್ಥಳೀಯ ಆಸ್ತತೆಯ ವ್ಯೇದ್ಯರನ್ನು ನೋಡಿ (ಆ ವ್ಯೇದ್ಯರು ಶಾಲೆಗೆ ನಿಯತವಾದ ಕಾಣಿಕೆ ನೀಡುತ್ತಾರೆ). ಅಂತಹವರ ಕೊಡುಗೆಗಳನ್ನು ನೀವು ಗುರುತಿಸಬೇಕು” ಎಂದರು.